


ಅಭ್ಯಾಸ 10.2

10.2.1. ಒಂದು ಗುಂಪಿನ ಯುವಜನರಿಗೆ ಯಾವ ರೀತಿಯ ಸಂಗೀತ ಇಡ್ಡಿಗಳನ್ನು ಬಿಡುವುದರ ಬಗ್ಗೆ ಒಂದು ಸಮೀಕ್ಷೆ ಮಾಡಲಾಯಿತು. ವೆಕ್ಕದ ಹ್ಯಾಚಾಟ್ ಈ ಸಮೀಕ್ಷೆಯು ಫಲಿತಾಂಶವನ್ನು ತೋರಿಸುತ್ತದೆ. ಈ ಹ್ಯಾಚಾಟ್ನ ಅಥಾರದ ಮೇಲೆ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ.

ಪ್ರಶ್ನೆ	ಪರಿಹಾರ	ಜೀತು
(i) 20 ಜನರು ಶಾಸ್ತ್ರೀಯ ಸಂಗೀತವನ್ನು ಇಡ್ಡಿಗಳಲ್ಲಿ, ಒಟ್ಟು ಎತ್ತು ಜನರನ್ನು ಸಮೀಕ್ಷೆ ಮಾಡಲಾಯಿತು?	ಸಮೀಕ್ಷೆಯಂತೆ ಒಟ್ಟು ಜನರಲ್ಲಿ 10% ಜನರು ಶಾಸ್ತ್ರೀಯ ಸಂಗೀತ ಇಡ್ಡಿಗಳನ್ನು ತಾರೆ 10% \rightarrow 20 $100\% - \rightarrow ?? = \left(\frac{10}{20}\right) * 100 = 200$ (ಏಕಮಾನ ಪದ್ಧತಿಯಂತೆ)	
(ii) ಗರಿಷ್ಟ ಜನ ಇಡ್ಡಿಗಳನ್ನು ಸಂಗೀತ ಪ್ರಕಾರ ಯಾವುದು?	ಸುಗಮ ಸಂಗೀತ. (40%)	
(iii) ಒಂದು ಕೆನೆಟ್ ಸಂಸ್ಥೆ 1000 ಸಿಡಿಗಳನ್ನು ಉತ್ಪಾದಿಸಿದರೆ. ಪ್ರತಿ ಪ್ರಕಾರದ ಎತ್ತು ಸಿಡಿಗಳನ್ನು ಅವರು ಉತ್ಪಾದಿಸಬೇಕು?	ಸುಗಮ ಸಂಗೀತ = $40\% = \left(\frac{40}{100}\right) * 1000 = 400$ ಜಾನಪದ = $30\% = \left(\frac{30}{100}\right) * 1000 = 300$ ಅರೆ ಶಾಸ್ತ್ರೀಯ = $20\% = \left(\frac{20}{100}\right) * 1000 = 200$ ಶಾಸ್ತ್ರೀಯ = $10\% = \left(\frac{10}{100}\right) * 1000 = 100$	

10.2.2. 360 ಜನರ ಒಂದು ಗುಂಪಿಗೆ ಮಳ್ಗಾಲ, ಚೆಳಿಗಾಲ ಮತ್ತು ಬೇಸಿಗೆ ಈ ಮೂರಲ್ಲಿ ಅವರ ಇಷ್ಟದ ಮತ್ತುವಿನ ಬಗ್ಗೆ ಕೇಳಲಾಯಿತು. ಈ ಕೇಳಿನ ಮಾಹಿತಿಯನ್ನು ತೋರಿಸಲು ಒಂದು ಹೈ ಚಾಟ್‌ನ ಅನ್ನು ಬರೆಯಿರಿ.

ಮತ್ತು	ಮತ್ತಗಳು
ಬೇಸಿಗೆ	90
ಮಳ್ಗಾಲ	120
ಚೆಳಿಗಾಲ	150

ಮತ್ತು	ಮತ್ತಗಳ ಸಂಖ್ಯೆ
ಬೇಸಿಗೆ	90
ಮಳ್ಗಾಲ	120
ಚೆಳಿಗಾಲ	150

ವ್ಯಾಖ್ಯಾ	ಚಿತ್ರ
(i) ಯಾವ ಮತ್ತುವಿಗೆ ಅತ್ಯಂತ ಹೆಚ್ಚು ಮತ ಲಭಿಸಿತು?: ಚೆಳಿಗಾಲ (=150)	
(ii) ಹೈ ಚಾಟ್‌ನ ಪ್ರತಿ ಖಂಡದ ಕೋನವನ್ನು ಕಂಡುಹಿಡಿಯಿರಿ. ಉತ್ತರ: ಈ ಸಮೀಕ್ಷೆಯಲ್ಲಿ ಭಾಗವಹಿಸಿದವರು = $90 + 120 + 150 = 360$ ವೃತ್ತಕೇಂದ್ರದಲ್ಲಿ ಉಂಟಾಗುವ ಕೋನ = 360° ಅಂದರೆ ಪ್ರತೀ ಮತ ಕೇಂದ್ರದಲ್ಲಿ 1° ಯನ್ನು ಸೂಚಿಸುತ್ತದೆ ಎಂದು ಭಾವಿಸಬಹುದು. ಬೇಸಿಗೆಯದ ಖಂಡದ ಕೋನ = 90° ; ಮಳ್ಗಾಲದ ಖಂಡದ ಕೋನ = 120° ; ಚೆಳಿಗಾಲದ ಖಂಡದ ಕೋನ = 150° ; ಗಮನಿಸಿ: $90^\circ + 120^\circ + 150^\circ = 360^\circ$	

10.2.3. ಕೆಳಗಿನ ಮಾಹಿತಿಗೆ ಒಂದು ಹೈ ಬಾಟನ್‌ನ್ನು ಬರೆಯಿರಿ. ವಿವಿಧ ಜನರು ಇಷ್ಟ ಪಡುವ ಬಣ್ಣಗಳನ್ನು ಕೆಳಗೆ ಕಾಣಿಸಿದೆ.

ಬಣ್ಣಗಳು ಜನರ ಸಂಖ್ಯೆಯಲ್ಲಿ ಪ್ರತಿ ಖಂಡದ ಭಾಗ ಎಷ್ಟಿರಬೇಕೆಂದು ಕಂಡುಹಿಡಿಯಿರಿ. ಉದಾಹರಣೆಗೆ, ನೀಲಿ ಖಂಡ ಇತ್ತೂದಿ. ಇದರ ಆಧಾರದ ಮೇಲೆ ಪ್ರತಿ ಖಂಡದ ಹೋನವನ್ನು ಕಂಡುಹಿಡಿಯಿರಿ.

ಮತ್ತು	ಮತಗಳು
ನೀಲಿ	18
ಹಸಿರು	9
ಕೆಂಪು	6
ಹಳದಿ	3

$$\text{ಈ ಸಮಿಕ್ಷೆಯಲ್ಲಿ ಭಾಗವಹಿಸಿದವರು} = 18 + 9 + 6 + 3 = 36$$

$$\text{ವೃತ್ತಕೇಂದ್ರದಲ್ಲಿ ಉಂಟಾಗುವ ಹೋನ} = 360^\circ = 36 * 10^\circ$$

ಅಂದರೆ ಪ್ರತೀ ಮತ ಕೇಂದ್ರದಲ್ಲಿ 10° ಯನ್ನು ಸೂಚಿಸುತ್ತದೆ ಎಂದು ಭಾವಿಸಬಹುದು.


$$\text{ನೀಲಿ ಖಂಡದ ಹೋನ} = 18 * 10^\circ = 180^\circ$$

$$\text{ಹಸಿರು ಖಂಡದ ಹೋನ} = 9 * 10^\circ = 90^\circ$$

$$\text{ಕೆಂಪು ಖಂಡದ ಹೋನ} = 6 * 10^\circ = 60^\circ$$

$$\text{ಹಳದಿ ಖಂಡದ ಹೋನ} = 3 * 10^\circ = 30^\circ$$

$$\text{ಗಮನಿಸಿ: } 180^\circ + 90^\circ + 60^\circ + 30^\circ = 360^\circ$$



10.2.4. ಒಬ್ಬ ವಿದ್ಯಾರ್ಥಿ ಬದು ವಿಷಯಗಳಲ್ಲಿ ಗಳಿಸಿದ ಅಂತರ್ಗತನ್ನ ಪಠ್ಯದ ಹೆಚ್ಚು ಬಾಚ್ಯಾ ತೋರಿಸುತ್ತದೆ. ವಿದ್ಯಾರ್ಥಿಗಳಿಸಿದ ಒಟ್ಟು ಅಂತರ್ಗತ 540 ಆದರೆ, ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ.

ಪ್ರಶ್ನೆ	ಉತ್ತರ												
<p>(i) ಯಾವ ವಿಷಯದಲ್ಲಿ ವಿದ್ಯಾರ್ಥಿ 105 ಅಂತರ್ಗತನ್ನ ಗಳಿಸಿದನು?</p> <p>540 ಅಂತರ್ಗತಿಗೆ 360° ಯನ್ನು ಸೂಚಿಸುತ್ತದೆಯಾದರೆ</p> <p>$105 \text{ ಅಂತರ್ಗತಿಗೆ ?? ಏಕಮಾನ ಪಥ್ಯತಿಯಂತೆ} = \left(\frac{360}{540}\right) * 105 = 70^\circ \text{ ಹಿಂದಿಯಲ್ಲಿ}$ ಆತ 105 ಅಂತರ್ಗತನ್ನ ಗಳಿಸಿದನು</p>													
<p>ii) ಈ ವಿದ್ಯಾರ್ಥಿಗೆ ಗಣಿತದಲ್ಲಿ ಹಿಂದಿ ವಿಷಯಕ್ಕಿಂತ ಎಷ್ಟು ಹೆಚ್ಚು ಅಂತರ್ಗತ ಬಂದವು?</p> <p>70° ಹಿಂದಿಯಲ್ಲಿ ಪಡೆದ 105 ಅಂತರ್ಗತನ್ನು ಸೂಚಿಸುತ್ತದೆಯಾದರೆ</p> <p>90° ಗೆ ?? ಏಕಮಾನ ಪಥ್ಯತಿಯಂತೆ $= \left(\frac{105}{70}\right) * 90 = 135$ ಅಂತರ್ಗತನ್ನ ಗಣಿತದಲ್ಲಿ ಪಡೆಯುತ್ತಾನೆ</p> <p>\Rightarrow ಗಣಿತದಲ್ಲಿ ಹಿಂದಿಗಿಂತ ಪಡೆದ ಅಧಿಕ ಅಂತರ್ಗತ = $135 - 90 = 45$.</p>	<table border="1"> <thead> <tr> <th>ವಿಷಯ</th> <th>ಹಿಂದಿಯಲ್ಲಿ ಪಡೆಯುತ್ತಾನೆ</th> </tr> </thead> <tbody> <tr> <td>ಗಣಿತ</td> <td>90°</td> </tr> <tr> <td>ಸಮಾಜಶಾಸ್ತ್ರ</td> <td>65°</td> </tr> <tr> <td>ವಿದ್ಯಾರ್ಥಿ</td> <td>80°</td> </tr> <tr> <td>ಆಂಗ್ಲ ಭಾಷೆ</td> <td>55°</td> </tr> <tr> <td>ಹಿಂದಿ</td> <td>70°</td> </tr> </tbody> </table>	ವಿಷಯ	ಹಿಂದಿಯಲ್ಲಿ ಪಡೆಯುತ್ತಾನೆ	ಗಣಿತ	90°	ಸಮಾಜಶಾಸ್ತ್ರ	65°	ವಿದ್ಯಾರ್ಥಿ	80°	ಆಂಗ್ಲ ಭಾಷೆ	55°	ಹಿಂದಿ	70°
ವಿಷಯ	ಹಿಂದಿಯಲ್ಲಿ ಪಡೆಯುತ್ತಾನೆ												
ಗಣಿತ	90°												
ಸಮಾಜಶಾಸ್ತ್ರ	65°												
ವಿದ್ಯಾರ್ಥಿ	80°												
ಆಂಗ್ಲ ಭಾಷೆ	55°												
ಹಿಂದಿ	70°												
<p>(iii) ಗಣಿತ ಮತ್ತು ಸಮಾಜಶಾಸ್ತ್ರದಲ್ಲಿ ಬಂದ ಒಟ್ಟು ಅಂತರ್ಗತ ವಿಜ್ಞಾನ ಮತ್ತು ಹಿಂದಿಯಲ್ಲಿ ಬಂದ ಒಟ್ಟು ಅಂತರ್ಗತಿಗಿಂತ ಹೆಚ್ಚೇ ಎಂದು ನಿರ್ಧರಿಸಿ.</p> <p>ವಿಜ್ಞಾನ + ಹಿಂದಿ ವಿಷಯಗಳು ಚಿತ್ರದಲ್ಲಿ ಸೂಚಿಸುವ ಕೊನೆ = $80 + 70 = 150^\circ$</p> <p>ಗಣಿತ + ಸಮಾಜಶಾಸ್ತ್ರ ವಿಷಯಗಳು ಚಿತ್ರದಲ್ಲಿ ಸೂಚಿಸುವ ಕೊನೆ = $90 + 65 = 155^\circ$</p> <p>(ಕೌದು ಎನ್ನುವುದು ಉತ್ತರ)</p>													

10.2.5. ಒಂದು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಮಾತನಾಡುವ ವಿವಿಧ ಭಾಷೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದಕ್ಕೆ ಒಂದು ಪ್ರೋಫೈಲ್ ನಿರ್ದಿಷ್ಟವಾಗಿ ತಯಾರಿಸಿ.

ಭಾಷೆ	\rightarrow	ಕನ್ನಡ	ಇಂಗ್ಲೀಷ್	ಮರಾಠಿ	ಹಿಂದಿ	ಬೆಂಗಾಲಿ	ಉತ್ತರ
ಮಾತನಾಡುವವರು	\rightarrow	40	12	9	7	4	72

ಗಮನಿಸಿ: ಕೇಂದ್ರದಲ್ಲಿ ಉಂಟಾಗುವ ಕೋನ $= 360^\circ = 72 \times 5 \Rightarrow$ ಪ್ರತಿ ವಿದ್ಯಾರ್ಥಿಯ ಸಂಖ್ಯೆಯು ಕೇಂದ್ರದಲ್ಲಿ 5° ಕೋನವನ್ನು ಸೂಚಿಸುತ್ತದೆ ಎಂದು ಭಾವಿಸಬಹುದು.

ಭಾಷೆ , ಮಾತನಾಡುವವರು ಮತ್ತು ಕೇಂದ್ರಿಯ ಕೋನಗಳ ನಾಲ್ಕು ವರ್ಗಗಳ ಸಂಖಂಢ	ಚಿತ್ರ																								
<table border="1"> <tr> <td>ಭಾಷೆ</td> <td>\rightarrow</td> <td>ಕನ್ನಡ</td> <td>ಇಂಗ್ಲೀಷ್</td> <td>ಮರಾಠಿ</td> <td>ಹಿಂದಿ</td> <td>ಬೆಂಗಾಲಿ</td> <td>ಉತ್ತರ</td> </tr> <tr> <td>ಮಾತನಾಡುವವರು</td> <td>\rightarrow</td> <td>40</td> <td>12</td> <td>9</td> <td>7</td> <td>4</td> <td>72</td> </tr> <tr> <td>ಕೇಂದ್ರಿಯ ಕೋನ</td> <td>\rightarrow</td> <td>40×5 $= 200^\circ$</td> <td>12×5 $= 60^\circ$</td> <td>9×5 $= 45^\circ$</td> <td>7×5 $= 35^\circ$</td> <td>4×5 $= 20^\circ$</td> <td>72×5 $= 360^\circ$</td> </tr> </table> <p>ಗಮನಿಸಿ: $200^\circ + 60^\circ + 45^\circ + 35^\circ + 20^\circ = 360^\circ$</p>	ಭಾಷೆ	\rightarrow	ಕನ್ನಡ	ಇಂಗ್ಲೀಷ್	ಮರಾಠಿ	ಹಿಂದಿ	ಬೆಂಗಾಲಿ	ಉತ್ತರ	ಮಾತನಾಡುವವರು	\rightarrow	40	12	9	7	4	72	ಕೇಂದ್ರಿಯ ಕೋನ	\rightarrow	40×5 $= 200^\circ$	12×5 $= 60^\circ$	9×5 $= 45^\circ$	7×5 $= 35^\circ$	4×5 $= 20^\circ$	72×5 $= 360^\circ$	
ಭಾಷೆ	\rightarrow	ಕನ್ನಡ	ಇಂಗ್ಲೀಷ್	ಮರಾಠಿ	ಹಿಂದಿ	ಬೆಂಗಾಲಿ	ಉತ್ತರ																		
ಮಾತನಾಡುವವರು	\rightarrow	40	12	9	7	4	72																		
ಕೇಂದ್ರಿಯ ಕೋನ	\rightarrow	40×5 $= 200^\circ$	12×5 $= 60^\circ$	9×5 $= 45^\circ$	7×5 $= 35^\circ$	4×5 $= 20^\circ$	72×5 $= 360^\circ$																		